

244/23 – K

Question Booklet Sl. No.

Question Booklet Alpha Code

A

A

Total Number of Questions : 100

Time : 90 Minutes

Maximum Marks : 100

INSTRUCTIONS TO CANDIDATES

1. The Question Paper will be given in the form of a Question Booklet. There will be four versions of Question Booklets with Question Booklet Alpha Code viz. **A, B, C & D**.
2. The Question Booklet Alpha Code will be printed on the top left margin of the facing sheet of the Question Booklet.
3. The Question Booklet Alpha Code allotted to you will be noted in your seating position in the Examination Hall.
4. If you get a Question Booklet where the alpha code does not match to the allotted alpha code in the seating position, please draw the attention of the Invigilator **IMMEDIATELY**.
5. The Question Booklet Serial Number is printed on the top right margin of the facing sheet. If your Question Booklet is un-numbered, please get it replaced by new Question Booklet with same alpha code.
6. The Question Booklet will be sealed at the middle of the right margin. Candidate should not open the Question Booklet, until the indication is given to start answering.
7. Immediately after the commencement of the examination, the candidate should check that the Question Booklet supplied to him/her contains all the 100 questions in serial order. The Question Booklet does not have unprinted or torn or missing pages and if so he/she should bring it to the notice of the Invigilator and get it replaced by a complete booklet with same alpha code. This is most important.
8. A blank sheet of paper is attached to the Question Booklet. This may be used for rough work.
9. **Please read carefully all the instructions on the reverse of the Answer Sheet before marking your answers.**
10. Each question is provided with four choices **(A), (B), (C)** and **(D)** having one correct answer. Choose the correct answer and darken the bubble corresponding to the question number using Blue or Black Ball Point Pen in the OMR Answer Sheet.
11. **Each correct answer carries 1 mark and for each wrong answer 1/3 mark will be deducted. No negative mark for unattended questions.**
12. No candidate will be allowed to leave the examination hall till the end of the session and without handing over his/her Answer Sheet to the Invigilator. Candidates should ensure that the Invigilator has verified all the entries in the Register Number Coding Sheet and that the Invigilator has affixed his/her signature in the space provided.
13. Strict compliance of instructions is essential. Any malpractice or attempt to commit any kind of malpractice in the Examination will result in the disqualification of the candidate.

A

244/23 – K

1. 1857 ರ ಕ್ರಾಂತಿಗೆ ಸಂಬಂಧಿಸಿದಂತೆ ನಾಯಕರು ಮತ್ತು ಅವರು ಕ್ರಾಂತಿಯನ್ನು ಮುನ್ನಡೆಸಿದ ಸ್ಥಳಗಳನ್ನು ನೀಡಲಾಗಿದೆ. ಇವುಗಳನ್ನು ಸರಿಯಾಗಿ ಹೊಂದಿಸಿ.

- | | | |
|---------------------|---|-------------|
| 1. ನಾನಾ ಸಾಹೆಬ್ | – | A. ಲಕ್ನೋ |
| 2. ಮೌಲವಿ ಅಹ್ಮದುಲ್ಲ | – | B. ಆರ |
| 3. ಕನ್ವಾರ್ ಸಿಂಗ್ | – | C. ಕಾನ್ಪುರ್ |
| 4. ಬೀಗಂ ಹಸ್ರತ್ ಮಹಲ್ | – | D. ಪೈಝಾಬಾದ್ |

A) 1 – D, 2 – A, 3 – B, 4 – C

B) 1 – B, 2 – C, 3 – D, 4 – A

C) 1 – C, 2 – D, 3 – B, 4 – A

D) 1 – C, 2 – B, 3 – D, 4 – A

2. ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ದಿಟವಾಗಿಲ್ಲ ?

1. ' ಖೇಡ ' ಗಾಂಧೀಜಿಯವರು ಭಾರತದಲ್ಲಿ ಪ್ರಾರಂಭಿಸಿದ ಮೊದಲ ಸತ್ಯಾಗ್ರಹವಾಗಿತ್ತು .
2. 1922ರ ಚೌರಿ ಚೌರ ಘಟನೆಯ ಬೆನ್ನಲ್ಲಿ ಗಾಂಧಿಯವರು ತಮ್ಮ ಅಸಹಕಾರ ಚಳುವಳಿಯನ್ನು ಅಮಾನತ್ತಿನಲ್ಲಿರಿಸಿದರು.
3. ಎಲ್ಲಾ ಮೂರು ದುಂಡುಮೇಜಿನ ಪರಿಷತ್ತುಗಳಲ್ಲಿ ಗಾಂಧೀಜಿಯವರು ಭಾರತವನ್ನು ಪ್ರತಿನಿಧಿಸಿದರು.
4. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ 1920 ರ ಅಧಿವೇಶನವು ನಾಗಪುರದಲ್ಲಿ ನಡೆಯಿತು.

A) 1 ಮತ್ತು 4

B) 1 ಮತ್ತು 3

C) 2 ಮತ್ತು 4

D) 2 ಮತ್ತು 3

3. ಕೇರಳದ ಪ್ರಥಮ ರೈಲು ಮಾರ್ಗ ಯಾವುದು ?

- A) ಎರ್ನಾಕುಲಂ - ಪಾಲಕ್ಕಾಡ್
- B) ಕೊಲ್ಲಂ - ಆಲಪ್ಪುಳ
- C) ಕೊಲ್ಲಂ - ಪುನಳೂರ್
- D) ಬೇಪೋರ್ - ತಿರೂರ್

4. 'ಆಂಧ್ರ ಕೇಸರಿ' ಎಂದು ಪ್ರಸಿದ್ಧರಾದವರು ಯಾರು ?

- A) ಕೆ. ಕೇಳಪ್ಪನ್
- B) ಟಿ. ಪ್ರಕಾಶಂ
- C) ಪೊಟ್ಟಿ ಶ್ರೀರಾಮಲು
- D) ಕೆ. ಪಿ. ಕೇಶವ ಮೆನನ್

244/23 – K

5. 'ಆಲಿವ್ ಬ್ರಾಂಚ್ ಪಿಟಿಶನ್' ಎಂದು ಕರೆಯಲಾಗುವ ಪಿಟಿಶನ್ ಯಾವುದಕ್ಕೆ ಸಂಬಂಧಿಸಿದೆ ?

- A) ಫೈಂಚ್ ಕ್ರಾಂತಿ
- B) ರಷ್ಯನ್ ಕ್ರಾಂತಿ
- C) ರಕ್ತರಹಿತ ಕ್ರಾಂತಿ
- D) ಅಮೇರಿಕನ್ ಸ್ವಾತಂತ್ರ್ಯ ಹೋರಾಟ

6. ಸಂಯುಕ್ತ ರಾಷ್ಟ್ರಗಳ ಸೆಕ್ರೆಟರಿ-ಜನರಲ್ ಆಗಿರುವ ಆಂಟೋನಿಯೊ ಗುಟೆರಸ್ ಯಾವ ದೇಶಕ್ಕೆ ಸೇರಿದವರು ?

- A) ಸ್ಪೇನ್
- B) ಫ್ರಾನ್ಸ್
- C) ಪೋರ್ಚುಗೀಸ್
- D) ಮಲೇಶಿಯ

7. ವಾತಾವರಣದ ಪದರದಲ್ಲಿ ಹವಾಗೋಲಕ್ಕೆ ಸಂಬಂಧಿಸಿದ ಕೆಳಗಿನ ಹೇಳಿಕೆಗಳಲ್ಲಿ ಯಾವುದು ದಿಟವಾಗಿದೆ ?

- i. ಈ ಪದರದಲ್ಲಿ ತಾಪಮಾನವು ಪ್ರತಿ 165 ಮೀಟರ್ಸ್ ಮೇಲ್ಮಟ್ಟದಲ್ಲಿ ಒಂದು ಡಿಗ್ರಿ ಸೆಲ್ಸಿಯಸ್ ದರದಲ್ಲಿ ಕಡಿಮೆಯಾಗುತ್ತದೆ.
- ii. ವಾತಾವರಣದ ಅತ್ಯಂತ ಕೆಳಗಿನ ಪದರವಾಗಿರುತ್ತದೆ.
- iii. 15 ರಿಂದ 50 ಕಿ.ಮೀ. ಎತ್ತರ.
- iv. ಓರೋನ್ ಪದರವು ಈ ಪ್ರದೇಶದಲ್ಲಿ ಕಂಡುಬರುತ್ತದೆ.

- A) i ಮತ್ತು iv
- B) i ಮತ್ತು ii
- C) ii ಮತ್ತು iv
- D) iii ಮತ್ತು iv

8. ಕೆಳಗಿನವುಗಳಿಂದ ಅಸಾಂಪ್ರದಾಯಿಕ ಶಕ್ತಿಮೂಲಗಳನ್ನು ಆಯ್ಕೆ ಮಾಡಿರಿ.

- i. ಅಣುಶಕ್ತಿ
- ii. ನೈಸರ್ಗಿಕ ಅನಿಲ
- iii. ಸೌರಶಕ್ತಿ
- iv. ಜೈವಿಕೋಷ್ಣ ಶಕ್ತಿ

- A) i ಮತ್ತು iv
- B) i ಮತ್ತು ii
- C) ii ಮತ್ತು iii
- D) iii ಮತ್ತು iv

9. ಯಾವುದು ಕೊಲ್ಲೊನಿಂದ ಕೊಟ್ಟಪುರನವರೆಗೆ ವ್ಯಾಪಿಸಿರುವ ಕೇರಳದ ಪ್ರಮುಖ ಜಲಮಾರ್ಗವಾಗಿರುತ್ತದೆ ?

- A) NW 1
- B) NW 2
- C) NW 3
- D) NW 4

10. ಮುಂಗಾರು ಅರಣ್ಯಗಳೆಂದು ಪರಿಚಿತವಾದ ಭಾರತದಲ್ಲಿ ಅತ್ಯಂತ ವ್ಯಾಪಕವಾಗಿ ಹರಡಿಕೊಂಡಿರುವ ಅರಣ್ಯಗಳು
- A) ಉಷ್ಣವಲಯದ ಪತನಶೀಲ ಅರಣ್ಯಗಳು
 B) ಉಷ್ಣವಲಯದ ನಿತ್ಯಹರಿದ್ವರ್ಣ ಅರಣ್ಯಗಳು
 C) ಪರ್ವತಾರಣ್ಯಗಳು
 D) ಕರಾವಳಿ ಜೌಗು ಪ್ರದೇಶ ಅರಣ್ಯಗಳು
11. ಇದು ಸಂಜೆ ಹೊತ್ತಲ್ಲಿ ಬಂಗಾಳ ಮತ್ತು ಅಸ್ಸಾಂ ಮೇಲೆ ರೂಪುಗೊಳ್ಳುವ ತೀವ್ರ ಚಂಡಮಾರುತ ಮಳೆಯೊಂದಿಗಿನ ಒಂದು ಬಿರುಗಾಳಿ ಆಗಿದೆ.
- A) ಲೂ
 B) ಮ್ಯಾಂಗೊ ಷವರ್
 C) ಬ್ಲಾಸಮ್ ಷವರ್
 D) ನಾರ್‌ವೆಸ್ಟರ್
12. ಭಾರತದಲ್ಲಿ ಮೆಟ್ರೋ ಸೇವೆ ಪ್ರಾರಂಭಿಸಿದ ಪ್ರಥಮ ನಗರ
- A) ನವದೆಹಲಿ
 B) ಕಲ್ಕತ್ತಾ
 C) ಚೆನ್ನೈ
 D) ಮುಂಬಯಿ
13. _____ ಗ್ರಾಹಕನನ್ನು ಸರಿದೂಗಿಸುತ್ತದೆ.
- A) ಬಜೆಟ್ ರೇಖೆಯಲ್ಲಿ
 B) ಔದಾಸೀನ್ಯ ವಕ್ರರೇಖೆಯಲ್ಲಿ
 C) ಬಜೆಟ್ ರೇಖೆ ಮತ್ತು ಔದಾಸೀನ್ಯ ವಕ್ರರೇಖೆ ಭೇದಿಸುವ ಬಿಂದುವಿನಲ್ಲಿ
 D) ಬೇಡಿಕೆ ವಕ್ರರೇಖೆಯಲ್ಲಿ
14. ಸೊತ್ತುಗಳ ಅತ್ಯಂತ ದ್ರವರೂಪ
- A) ಬಂಗಾರ
 B) ಭೂಮಿ
 C) ಹಣ
 D) ಕಟ್ಟಡ
15. ವ್ಯಕ್ತಿಯೋರ್ವನ ಆದಾಯ ಇವುಗಳಲ್ಲಿ ಯಾವುದು ?
- A) ಶೂನ್ಯ
 B) ಧನಾತ್ಮಕ
 C) ಋಣಾತ್ಮಕ
 D) ಇವುಗಳಲ್ಲಿ ಎಲ್ಲವೂ

244/23 – K

16. ಉತ್ಪಾದನಾಂಶಗಳಿಗೆ ಬೇಡಿಕೆ ಎಂದರೆ ಏನು ?

- A) ನೇರ ಬೇಡಿಕೆ
- B) ಪಡೆಯಲಾದ ಬೇಡಿಕೆ
- C) ಬೇಡಿಕೆ
- D) ಇವುಗಳಲ್ಲಿ ಎಲ್ಲವೂ

17. _____ ಎಂಬುವುದು ಸೆಂಟ್ರಲ್ ಬ್ಯಾಂಕ್ ವಾಣಿಜ್ಯ ಬ್ಯಾಂಕ್‌ಗಳಿಗೆ ಸಾಲಗಳನ್ನು ನೀಡುವ ಸಮಯದಲ್ಲಿ ವಿಧಿಸಲಾಗುವ ಬಡ್ಡಿಯಾಗಿದೆ.

- A) ಬ್ಯಾಂಕ್ ದರ
- B) ಮೋರಲ್ ಸ್ಯೂಯೇಶನ್
- C) ನೇರ ಕ್ರಮ
- D) CRR

18. _____ ಅನ್ನು ಹೊರತುಪಡಿಸಿ ಭಾರತದ ರಾಷ್ಟ್ರೀಯ ಆದಾಯವನ್ನು ಲೆಕ್ಕಹಾಕಲಾಗುತ್ತದೆ.

- A) ಬಾಡಿಗೆ
- B) ಲಾಭಾಂಶ
- C) ಗೃಹಿಣಿಯರ ಸೇವೆ
- D) ಸಂಬಳ

19. ಕೆಳಗಿನವುಗಳಲ್ಲಿ ಯಾವುದು ಸರಿಯಾದ ಹೇಳಿಕೆ ಆಗಿರುತ್ತದೆ ?

- i. 73ನೆಯ ತಿದ್ದುಪಡಿಯು ಪಂಚಾಯತ್ ರಾಜ್ ಪದ್ಧತಿಯೊಂದಿಗೆ ವ್ಯವಹರಿಸುತ್ತದೆ.
- ii. 74ನೆಯ ತಿದ್ದುಪಡಿಯು ನಗರಸಭೆ ಆಡಳಿತದೊಂದಿಗೆ ವ್ಯವಹರಿಸುತ್ತದೆ.
- iii. ನೆಹರೂ, ಅಂಬೇಡ್ಕರ್ ಹಾಗೂ ಇತರರು ಸ್ಥಳೀಯ ಸಂಸ್ಥೆಗಳಿಗೆ ಒಲವು ತೋರಿದರು.

- A) (i ಮತ್ತು iii) ಮಾತ್ರ
- B) (ii ಮತ್ತು iii) ಮಾತ್ರ
- C) ಮೇಲಿನ ಎಲ್ಲವೂ (i, ii ಮತ್ತು iii)
- D) (i ಮತ್ತು ii) ಮಾತ್ರ

20. 73ನೆಯ ಸಾಂವಿಧಾನಿಕ ತಿದ್ದುಪಡಿಯ ಬಗ್ಗೆ ಯಾವುದು ಸರಿಯಾದ ಹೇಳಿಕೆ ಆಗಿರುತ್ತದೆ ?

- i. ಪ್ರಾದೇಶಿಕ ಮಟ್ಟದಲ್ಲಿ ಒಂದು ಆಡಳಿತಾತ್ಮಕ 3-ಹಂತ ಪದ್ಧತಿಯನ್ನು ಒದಗಿಸಲಾಗಿದೆ.
- ii. ಜಿಲ್ಲಾ ಪಂಚಾಯತ್ ಅತ್ಯುನ್ನತ ಸಂಸ್ಥೆಯಾಗಿದೆ.
- iii. ಒಂದು ಆಡಳಿತಾತ್ಮಕ 3-ಹಂತ ಪದ್ಧತಿಯು ಎಲ್ಲಾ ರಾಜ್ಯಗಳಲ್ಲಿ ಅತ್ಯಗತ್ಯವಾಗಿರುತ್ತದೆ.

- A) (i ಮತ್ತು ii) ಮಾತ್ರ
- B) (ii ಮತ್ತು iii) ಮಾತ್ರ
- C) ಮೇಲಿನ ಎಲ್ಲವೂ (i, ii ಮತ್ತು iii)
- D) (i ಮತ್ತು iii) ಮಾತ್ರ

21. ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿ ಆಗಿದೆ ?

- i. ಸ್ಥಳೀಯ ಆಡಳಿತ ಸಂಸ್ಥೆಗಳಲ್ಲಿ 50% ಸ್ಥಾನಗಳನ್ನು ಮಹಿಳೆಯರಿಗಾಗಿ ಮೀಸಲಿಡಲಾಗಿದೆ.
- ii. ಅನುಸೂಚಿತ ಜಾತಿ/ವರ್ಗಗಳಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯನ್ನು ನೀಡಲಾಗಿದೆ.
- iii. ಅಗತ್ಯಬಿದ್ದಲ್ಲಿ, ರಾಜ್ಯಗಳಲ್ಲಿ ಇನ್ನಿತರ ಹಿಂದುಳಿದ ಜಾತಿಗಳ (OBC) ವರ್ಗಕ್ಕೂ ಮೀಸಲಾತಿ ಅವಕಾಶ ನೀಡಬಹುದು.

- A) (i ಮತ್ತು iii) ಮಾತ್ರ
- B) (i ಮತ್ತು ii) ಮಾತ್ರ
- C) (ii ಮತ್ತು iii) ಮಾತ್ರ
- D) ಮೇಲಿನ ಎಲ್ಲವೂ (i, ii ಮತ್ತು iii)

22. ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿ ಆಗಿದೆ ?

- i. ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆಗಳು ರಾಜ್ಯ ಚುನಾವಣಾ ಆಯೋಗದಿಂದ ನಡೆಸಲ್ಪಡುತ್ತವೆ.
- ii. ರಾಜ್ಯ ಚುನಾವಣಾ ಆಯೋಗವು ರಾಜ್ಯ ವಿಧಾನಸಭಾ ಚುನಾವಣೆಗಳಿಗೆ ಜವಾಬ್ದಾರಿ ಆಗಿರುತ್ತದೆ.
- iii. ರಾಜ್ಯ ಚುನಾವಣಾ ಕಮಿಷನರ್‌ಗೆ ಸ್ವತಂತ್ರ ಅಧಿಕಾರಗಳಿರುತ್ತವೆ.

- A) (i ಮತ್ತು ii) ಮಾತ್ರ
- B) (ii ಮತ್ತು iii) ಮಾತ್ರ
- C) (i ಮತ್ತು iii) ಮಾತ್ರ
- D) ಮೇಲಿನ ಎಲ್ಲವೂ (i, ii ಮತ್ತು iii)

244/23 – K

23. ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿ ಆಗಿರುತ್ತದೆ ?

- i. ರಾಜ್ಯ ಹಣಕಾಸು ಆಯೋಗವು ರಾಜ್ಯ ಸರ್ಕಾರದಿಂದ ನೇಮಿಸಲ್ಪಡುತ್ತದೆ.
 - ii. ರಾಜ್ಯ ಹಣಕಾಸು ಆಯೋಗದ ಆಡಳಿತಾವಧಿಯು ನಾಲ್ಕು ವರ್ಷಗಳಾಗಿರುತ್ತದೆ.
 - iii. ಸ್ಥಳೀಯ ಸಂಸ್ಥೆಗಳ ಹಣಕಾಸು ಸ್ಥಿತಿಗತಿಯು ರಾಜ್ಯ ಹಣಕಾಸು ಆಯೋಗದಿಂದ ಪರಿಶೀಲಿಸಲ್ಪಡುತ್ತದೆ.
- A) ಮೇಲಿನ ಎಲ್ಲವೂ (i, ii ಮತ್ತು iii)
B) (i ಮತ್ತು ii) ಮಾತ್ರ
C) (ii ಮತ್ತು iii) ಮಾತ್ರ
D) (i ಮತ್ತು iii) ಮಾತ್ರ

24. ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿ ಆಗಿದೆ ?

- i. ಸರ್ವೋನ್ನತ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ಭಾರತದ ರಾಷ್ಟ್ರಪತಿಯವರಿಂದ ನೇಮಿಸಲ್ಪಡುತ್ತಾರೆ.
 - ii. ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರೊಂದಿಗೆ ಸಮಾಲೋಚಿಸಿ ರಾಷ್ಟ್ರಾಧ್ಯಕ್ಷರು ಇತರ ನ್ಯಾಯಾಧೀಶರನ್ನು ನೇಮಿಸುತ್ತಾರೆ.
 - iii. ನ್ಯಾಯಾಧೀಶರುಗಳ ನೇಮಕಾತಿಯಲ್ಲಿ ರಾಜಕೀಯ ಹಸ್ತಕ್ಷೇಪವಿರುವುದಿಲ್ಲ.
- A) (ii ಮತ್ತು iii) ಮಾತ್ರ
B) (i ಮತ್ತು ii) ಮಾತ್ರ
C) (i ಮತ್ತು iii) ಮಾತ್ರ
D) ಮೇಲಿನ ಎಲ್ಲವೂ (i, ii ಮತ್ತು iii)

25. ನ್ಯಾಯಾಧೀಶರನ್ನು ವಜಾಗೊಳಿಸುವಿಕೆಗೆ ಸಂಬಂಧಿಸಿದಂತೆ ಯಾವ ಹೇಳಿಕೆ ಸರಿಯಾಗಿದೆ ?

- i. ಸಾಬೀತಾದ ಕೆಟ್ಟನಡತೆಯ ಆಧಾರದ ಮೇಲೆ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಾಧೀಶರನ್ನು ವಜಾಗೊಳಿಸಲಾಗುತ್ತದೆ.
 - ii. ಉಚ್ಚಾಟಿಸಲು ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ಸಂಪೂರ್ಣ ಬಹುಮತದ ಅಗತ್ಯವಿದೆ.
 - iii. ಲೋಕಸಭೆ ಮತ್ತು ರಾಜ್ಯ ಸಭೆಯಲ್ಲಿ ವಿಶೇಷ ಬಹುಮತದ ಆಧಾರದ ಮೇಲೆ ಉಚ್ಚಾಟನೆಯನ್ನು ಮಾಡಲಾಗುತ್ತದೆ.
- A) (i ಮತ್ತು ii) ಮಾತ್ರ
B) ಮೇಲಿನ ಎಲ್ಲವೂ (i, ii ಮತ್ತು iii)
C) (ii ಮತ್ತು iii) ಮಾತ್ರ
D) (i ಮತ್ತು iii) ಮಾತ್ರ

26. ರಿಟ್‌ಗೆ ಯಾವ ಹೇಳಿಕೆಯು ಸಂಬಂಧಿಸಿರುತ್ತದೆ ?

- ರಿಟ್ ನೀಡುವ ಅಧಿಕಾರ ಸುಪ್ರೀಂ ಕೋರ್ಟ್‌ಗೆ ಮಾತ್ರ ಇದೆ.
 - ಉಚ್ಚ ನ್ಯಾಯಾಲಯ ಮತ್ತು ಸರ್ವೋಚ್ಚ ನ್ಯಾಯಾಲಯ ರಿಟ್‌ಗಳನ್ನು ನೀಡಬಹುದು.
 - ಮುಖ್ಯವಾಗಿ 5 ರಿಟ್‌ಗಳಿರುತ್ತದೆ.
- A) ಮೇಲಿನ ಎಲ್ಲವೂ (i, ii ಮತ್ತು iii)
 B) (i ಮತ್ತು ii) ಮಾತ್ರ
 C) (ii ಮತ್ತು iii) ಮಾತ್ರ
 D) (i ಮತ್ತು iii) ಮಾತ್ರ

27. ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿ ?

- ರಾಜ್ಯದೊಳಗಿನ ಪ್ರಕರಣಗಳನ್ನು ಆಲಿಸುವ ಕೋರ್ಟ್ ಹೈಕೋರ್ಟ್ ಆಗಿರುತ್ತದೆ.
 - ಎಲ್ಲಾ ನ್ಯಾಯಾಲಯಗಳು ಸುಪ್ರೀಂ ಕೋರ್ಟ್‌ನ ನಿರ್ಧಾರವನ್ನು ಸ್ವೀಕರಿಸುತ್ತವೆ.
 - ಸುಪ್ರೀಂ ಕೋರ್ಟ್ ಹೈಕೋರ್ಟ್‌ನ ನ್ಯಾಯಾಧೀಶರನ್ನು ವರ್ಗಾಯಿಸಬಹುದು.
- A) (ii ಮತ್ತು iii) ಮಾತ್ರ
 B) (i ಮತ್ತು iii) ಮಾತ್ರ
 C) (i ಮತ್ತು ii) ಮಾತ್ರ
 D) ಮೇಲಿನ ಎಲ್ಲವೂ (i, ii ಮತ್ತು iii)

28. ಸಾಂವಿಧಾನಿಕ ತಿದ್ದುಪಡಿಗಳಿಗೆ ಸಂಬಂಧಿಸಿದಂತೆ ಯಾವ ಹೇಳಿಕೆಯು ಸರಿ ಆಗಿರುತ್ತದೆ ?

- 42 ನೆಯ ತಿದ್ದುಪಡಿಯು ಕಿರು ಸಂವಿಧಾನವೆಂದು ಪರಿಚಿತವಾಗಿದೆ.
 - 44 ನೆಯ ತಿದ್ದುಪಡಿಯು ಶಿಕ್ಷಣವನ್ನು ಒಂದು ಮೂಲಭೂತ ಹಕ್ಕನ್ನಾಗಿ ಮಾಡಿತು.
 - 45 ನೆಯ ತಿದ್ದುಪಡಿಯು ಮೀಸಲಾತಿಯನ್ನು 10 ವರ್ಷದವರೆಗೆ ವಿಸ್ತರಿಸಿತು.
- A) (i ಮತ್ತು iii) ಮಾತ್ರ
 B) (i ಮತ್ತು ii) ಮಾತ್ರ
 C) (ii ಮತ್ತು iii) ಮಾತ್ರ
 D) ಮೇಲಿನ ಎಲ್ಲವೂ (i, ii ಮತ್ತು iii)

29. ಕೇರಳದ ಮಂತ್ರಿಗಳು ಮತ್ತು ಅವರ ವಿಭಾಗಗಳ ಬಗ್ಗೆ ಯಾವ ಹೇಳಿಕೆಯು ಸರಿಯಾಗಿದೆ ?

- ವಿ. ಶಿವನ್ ಕುಟ್ಟಿಯವರು ಉನ್ನತ ಶಿಕ್ಷಣ ಮಂತ್ರಿಯಾಗಿದ್ದಾರೆ.
 - ಅಂತೋನಿ ರಾಜು ಇವರು ಸಾರಿಗೆ ಸಚಿವರಾಗಿರುತ್ತಾರೆ.
 - ಎ. ಕೆ. ಶಶೀಂದ್ರನ್ ಅರಣ್ಯ ಸಚಿವರಾಗಿದ್ದಾರೆ.
- A) ಮೇಲಿನ ಎಲ್ಲವೂ (i, ii ಮತ್ತು iii)
 B) (ii ಮತ್ತು iii) ಮಾತ್ರ
 C) (i ಮತ್ತು ii) ಮಾತ್ರ
 D) (i ಮತ್ತು iii) ಮಾತ್ರ

244/23 – K

30. ಕೇರಳ ಆಡಳಿತಕ್ಕೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆ ಯಾವುದು ?

- i. ಚಿತ್ತಾಯಂ ಗೋಪಕುಮಾರ್ ಇವರು ಪ್ರಸಕ್ತ ಉಪ-ಸಭಾಧ್ಯಕ್ಷರಾಗಿರುತ್ತಾರೆ.
- ii. ಪ್ರಸಕ್ತ 21 ಸದಸ್ಯ ಮಂತ್ರಿಮಂಡಲವಿದೆ.
- iii. ಸಭಾಧ್ಯಕ್ಷ ಎ. ಎನ್. ಶಂಸೀರ್ ಇವರ ಮತಕ್ಷೇತ್ರವು ತಲಶೈರಿ ಆಗಿರುತ್ತದೆ.

A) ಮೇಲಿನ ಎಲ್ಲವೂ (i, ii ಮತ್ತು iii)

B) (i ಮತ್ತು ii) ಮಾತ್ರ

C) (ii ಮತ್ತು iii) ಮಾತ್ರ

D) (i ಮತ್ತು iii) ಮಾತ್ರ

31. ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿ ಆಗಿದೆ ?

- i. ರಾಜ್ಯಪಾಲ ಆರಿಫ್ ಮಹಮ್ಮದ್ ಖಾನ್ ಉತ್ತರ ಪ್ರದೇಶದವರಾಗಿದ್ದಾರೆ.
- ii. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಧರ್ಮಡಂ ಮತಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ.
- iii. ಎಂ. ವಿನ್‌ಸೆಂಟ್ ಕೋವಲಂ ಮತಕ್ಷೇತ್ರದಿಂದ ಚುನಾಯಿಸಲ್ಪಟ್ಟರು.

A) (i ಮತ್ತು ii) ಮಾತ್ರ

B) (ii ಮತ್ತು iii) ಮಾತ್ರ

C) (i ಮತ್ತು iii) ಮಾತ್ರ

D) ಮೇಲಿನ ಎಲ್ಲವೂ (i, ii ಮತ್ತು iii)

32. ಮಾನವ ಹೃದಯಕ್ಕೆ ಸಂಬಂಧಿಸಿದಂತೆ ಯಾವ ಹೇಳಿಕೆಯು ದಿಟವಾಗಿದೆ ?

A) ಮೇಲಿನ ಎರಡು ಗೂಡುಗಳಲ್ಲಿ ಒಂದನ್ನು ಎಡ ಹೃತ್ಕರ್ಣವೆಂದೂ, ಮತ್ತೊಂದನ್ನು ಬಲ ಹೃತ್ಕರ್ಣವೆಂದೂ ಕರೆಯಲಾಗುತ್ತದೆ ಮತ್ತು ಕೆಳಗಿನ ಎರಡು ಗೂಡುಗಳನ್ನು ಎಡ ಕುಹರ ಮತ್ತು ಬಲ ಕುಹರವೆಂದೂ ಕರೆಯಲಾಗುತ್ತದೆ

B) ಮೇಲಿನ ಎರಡು ಗೂಡುಗಳಲ್ಲಿ ಒಂದನ್ನು ಎಡ ಕುಹರವೆಂದೂ, ಮತ್ತೊಂದನ್ನು ಬಲ ಕುಹರವೆಂದೂ ಕರೆಯಲಾಗುತ್ತದೆ ಮತ್ತು ಕೆಳಗಿನ ಎರಡು ಗೂಡುಗಳಲ್ಲಿ ಒಂದನ್ನು ಎಡ ಹೃತ್ಕರ್ಣವೆಂದೂ ಮತ್ತೊಂದನ್ನು ಬಲ ಹೃತ್ಕರ್ಣವೆಂದೂ ಕರೆಯಲಾಗುತ್ತದೆ

C) ಎಡಭಾಗದಲ್ಲಿ ಮೇಲ್ಗಡೆ ಒಂದು ಕುಹರವೂ ಕೆಳಗಡೆ ಒಂದು ಹೃತ್ಕರ್ಣವೂ ಇದೆ

D) ಬಲಭಾಗದಲ್ಲಿ ಕೆಳಗಡೆ ಒಂದು ಕುಹರವೂ ಮೇಲ್ಗಡೆ ಒಂದು ಹೃತ್ಕರ್ಣವೂ ಇದೆ

33. 'ಅಮೂಲ್ಯ ಸಮಯವನ್ನು ವ್ಯರ್ಥಗೊಳಿಸಬೇಡಿ' ಎಂಬ ಸಂದೇಶವು ಇದಕ್ಕೆ ಸಂಬಂಧಿಸಿದ್ದಾಗಿರುತ್ತದೆ
- A) ವಿಶ್ವವಿದ್ಯಾನಿಲಯ ದಿನ 2021 ರ ಸಂದೇಶ
 B) ವಿಶ್ವಲಕ್ಷ (ಸ್ಪೋರ್ಟ್) ದಿನ 2021 ರ ಸಂದೇಶ
 C) ಪರಿಸರ ದಿನ 2021 ರ ಸಂದೇಶ
 D) ಆರೋಗ್ಯ ದಿನ 2021 ರ ಸಂದೇಶ
34. ಕೆಳಗಿನವುಗಳಲ್ಲಿ ವೈರಲ್ ರೋಗ ಯಾವುದು ?
- A) ಸನ್ನಿಪಾತ ಜ್ವರ
 B) ಹುಳು ಕಡಿತ
 C) ದ್ರವಶೋಧ (ಈಡಿಮ)
 D) ಶೀತ
35. 2021 ರಲ್ಲಿ ಔಷಧದಲ್ಲಿ ನೋಬೆಲ್ ಬಹುಮಾನವನ್ನು ಯಾವುದಕ್ಕೆ ನೀಡುತ್ತಾರೆ ?
- A) ಮಾರಣಾಂತಿಕವಾಗಿ ರಕ್ತದ ಮೂಲಕ ಹರಡುವ ರೋಗ ಹೆಪಟೈಟಿಸ್-ಸಿ (ಯಕೃತ್ತಿನ ಉರಿಯೂತ)ದ ವೈರಸ್‌ನ ಪತ್ತೆಹಚ್ಚುವಿಕೆಗೆ
 B) ಶಾಖ, ಸ್ಪರ್ಶ ಮತ್ತು ನೋವಿನ ಗ್ರಹಿಕೆಗೆ ಸಂಬಂಧಿಸಿದಂತೆ ನರಮಂಡಲದ ಗ್ರಾಹಕಗಳ ಅಧ್ಯಯನಕ್ಕಾಗಿ
 C) ಮಾನವ ಜೀನೋಮ್ ಯೋಜನೆ ಸ್ಥಾಪನೆಗೆ
 D) ಕೃತಕ ವಂಶವಾಹಿನಿಗಳ ತಯಾರಿಕೆಗೆ
36. ಯಾವ ವಿಟಮಿನ್ ಡೈಯಮೀನ್ ಎಂದು ಪರಿಚಿತವಾಗಿದೆ ?
- A) ವಿಟಮಿನ್ B₂
 B) ವಿಟಮಿನ್ B₆
 C) ವಿಟಮಿನ್ B₁₂
 D) ವಿಟಮಿನ್ B₁
37. ಯುಟ್ರೋಫಿಕೇಶನ್ ಎಂದರೇನು ?
- A) ಜಲಮೂಲಗಳಲ್ಲಿ ಪೋಷಕಾಂಶಗಳನ್ನು ಹೆಚ್ಚಿಸುತ್ತದೆ
 B) ಆಹಾರ ಸರಪಳಿಯಲ್ಲಿ ವಿಷತ್ವವು ಸಂಗ್ರಹಗೊಳ್ಳುತ್ತದೆ
 C) ವಾತಾವರಣದ ಕಾವೇರಿಕೆ
 D) ಮೇಲಿನ ಯಾವುದೂ ಅಲ್ಲ

244/23 – K

38. ಸ್ಥಿರ ಘರ್ಷಣೆಯು ವಸ್ತುವೊಂದನ್ನು ನಿಶ್ಚಲವಾಗಿ ಹಿಡಿದುಕೊಳ್ಳುವ ಶಕ್ತಿಯಾಗಿರುತ್ತದೆ. ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿ ಆಗಿದೆ ?

- i. ಚಲನಶೀಲ ಘರ್ಷಣೆಯು ಸಂಪರ್ಕದಲ್ಲಿರುವ ಮೇಲ್ಮೈಗಳ ಸಮತಲತೆಯನ್ನು ಅವಲಂಬಿಸಿರುತ್ತದೆ. ಆದರೆ ಸ್ಥಿರ ಘರ್ಷಣೆಯು ಅವಲಂಬಿಸುವುದಿಲ್ಲ.
- ii. ಚಲನಶೀಲ ಘರ್ಷಣೆಯು ಸಂಪರ್ಕದಲ್ಲಿರುವ ಮೇಲ್ಮೈಗಳ ಮೇಲ್ಮೈ ವಿಸ್ತೀರ್ಣವನ್ನು ಅವಲಂಬಿಸಿರುವುದಿಲ್ಲ. ಆದರೆ ಸ್ಥಿರ ಘರ್ಷಣೆಯು ಇದನ್ನು ಅವಲಂಬಿಸುತ್ತದೆ.
- iii. ಚಲನಶೀಲ ಮತ್ತು ಸ್ಥಿರ ಎರಡೂ ಘರ್ಷಣೆಗಳು ಸಂಪರ್ಕದಲ್ಲಿರುವ ಮೇಲ್ಮೈಗಳ ಮೇಲ್ಮೈ ಪ್ರದೇಶವನ್ನು ಅವಲಂಬಿಸುತ್ತವೆ.
- iv. ಚಲನಶೀಲ ಮತ್ತು ಸ್ಥಿರ ಎರಡೂ ಘರ್ಷಣೆಗಳು ಸಂಪರ್ಕದಲ್ಲಿರುವ ಮೇಲ್ಮೈಗಳ ಮೇಲ್ಮೈ ಪ್ರದೇಶವನ್ನು ಅವಲಂಬಿಸುವುದಿಲ್ಲ.

A) (iv)

B) (ii)

C) (i)

D) (iii)

39. ಗುರುತ್ವಾಕರ್ಷಣೆಯ ಬಗೆಗಿನ ಸರಿಯಾದ ಹೇಳಿಕೆಯನ್ನು ಆರಿಸಿ.

- i. ಗುರುತ್ವಾಕರ್ಷಣೆಯು ಎತ್ತರದೊಂದಿಗೆ ಹೆಚ್ಚಾಗುತ್ತದೆ.
- ii. ಗುರುತ್ವಾಕರ್ಷಣೆಯು ಎತ್ತರದೊಂದಿಗೆ ಕಡಿಮೆಯಾಗುತ್ತದೆ.
- iii. ಗುರುತ್ವಾಕರ್ಷಣೆಯು ಆಳದೊಂದಿಗೆ ಹೆಚ್ಚಾಗುತ್ತದೆ.
- iv. ಗುರುತ್ವಾಕರ್ಷಣೆಯು ಆಳದೊಂದಿಗೆ ಕಡಿಮೆಯಾಗುತ್ತದೆ.

A) (i, iv)

B) (ii, iii)

C) (ii, iv)

D) (i, iii)

40. ಯಾವ ಹೇಳಿಕೆಯು ಬೆಳಕಿನ ಪ್ರಭಾವದೊಂದಿಗೆ ಹೊಂದಿಕೆಯಾಗುವುದಿಲ್ಲ ?

- i. ಲೋಹವೊಂದರ ಮೇಲ್ಮೈಗೆ ತಾಕುವ ಫೋಟೋನ್‌ಗಳ ಶಕ್ತಿಯು ತರಂಗಾಂತರದ ತೀವ್ರತೆಗೆ ಅನುಗುಣವಾಗಿದೆ.
- ii. ಲೋಹವೊಂದರ ಮೇಲ್ಮೈಯ ಬೆಳಕಿನ ಸಂಗತಿಯ ತೀವ್ರತೆಯು ಫೋಟೋನ್‌ಗಳ ಸಂಖ್ಯೆಯನ್ನು ಅವಲಂಬಿಸುತ್ತದೆ.
- iii. ಪ್ರಕಾಶಮಾನತೆ ಹರಿವು ಬೆಳಕಿನ ತೀವ್ರತೆಯ ನೇರ ಅನುಪಾತದಲ್ಲಿರುತ್ತದೆ.
- iv. ಫೋಟೋಇಲೆಕ್ಟ್ರಾನ್‌ಗಳ ಚಲನಶೀಲ ಶಕ್ತಿಯು ಬೆಳಕಿನ ತೀವ್ರತೆಯ ವಿಲೋಮ ಅನುಪಾತದಲ್ಲಿದೆ.

A) (ii)

B) (i)

C) (iv)

D) (iii)

41. 2022 ರಲ್ಲಿ ಭೌತಶಾಸ್ತ್ರದ ಯಾವ ವಿಭಾಗವು ನೋಬೆಲ್ ಬಹುಮಾನವನ್ನು ಜಯಿಸಿತು ?
- A) ಕ್ವಾಂಟಂ ಮೆಕ್ಯಾನಿಕ್ಸ್
B) ಆಪ್ಟಿಕ್ಸ್
C) ಸೆಮಿಕಂಡಕ್ಟರ್ಸ್
D) ಸೂಪರ್ ಕಂಡಕ್ಟಿವಿಟಿ
42. ಸೃಶಾನವು ಯಾವ ಅಂಶದ ಗಾಢ ರೂಪಾಂತರದ ಹೊಳಪಿನಿಂದಾಗಿ ಪ್ರೇತಭಾದೆ ಎಂದು ತಪ್ಪಾಗಿ ಪರಿಭಾವಿಸಲ್ಪಡಬಹುದು ?
- A) ಕಾರ್ಬನ್ (ಇಂಗಾಲ)
B) ಫಾಸ್ಫೊರಸ್ (ರಂಜಕ)
C) ಸಲ್ಫರ್ (ಗಂಧಕ)
D) ಕ್ಲೋರಿನ್
43. ಲೂಯಿಸ್ ನಿಯಮದ ಪ್ರಕಾರ, ಆಮ್ಲವು
- A) H_2SO_4 B) NH_3 C) H_2O D) BF_3
44. ಪಳೆಯುಳಿಕೆ ಇಂಧನಗಳಿಗೆ ಬದಲಿಯಾಗಿ ಇತ್ತೀಚಿಗೆ ಬಳಸಲ್ಪಡುತ್ತಿರುವ ಜೈವಿಕ ಇಂಧನಗಳು ಇವನ್ನು ಅಧಿಕವಾಗಿ ಹೊಂದಿವೆ
- A) ಮೆಥನಾಲ್
B) ಎಥನಾಲ್
C) ಪ್ರೊಪನಾಲ್
D) ಬ್ಯೂಟೇನ್
45. ಆಧುನಿಕ ಸಿದ್ಧಾಂತದ ಪ್ರಕಾರ ಇಲೆಕ್ಟ್ರಾನ್‌ಗಳು ಹೆಚ್ಚು ಸಂಭವನೀಯವಾಗಿ ಕಂಡುಬರುವ ನ್ಯೂಕ್ಲಿಯಸ್ ಸುತ್ತಲ ಪ್ರದೇಶಗಳು ಹೀಗೆಂದು ಪರಿಚಿತವಾಗಿವೆ
- A) ಆರ್ಬಿಟ್
B) ಆರ್ಬಿಟಲ್
C) ಕ್ವಾಂಟಂ
D) ಐಸೋಬಾರ್

244/23 – K

46. ಕೆಳಗಿನ ಕವಿಗಳಲ್ಲಿ ಯಾರೆಲ್ಲ ಜ್ಞಾನಪೀಠ ಪ್ರಶಸ್ತಿಯನ್ನು ಜಯಿಸಿರುತ್ತಾರೆ ?

1. ಜಿ. ಶಂಕರಕುರುಪ್
2. ವೈಲೊಪಿಲ್ಲಿ ಶ್ರೀಧರ ಮೆನನ್
3. ಬಿ. ಎನ್. ವಿ. ಕುರುಪ್
4. ಅಕ್ಕಿತ್ತಂ ಅಚ್ಯುತನ್ ನಂಬೂದಿರಿ

A) 1, 2, 3 ಸರಿ

B) 2, 3, 4 ಸರಿ

C) 1, 3, 4 ಸರಿ

D) 1, 2, 4 ಸರಿ

47. 'ಜಾತಿ ಚೋದಿಕುನ್ನಿಲ್ಲಂ ನಾನ್ ಸೋದರಿ-

ಚೋದಿಕುನ್ನು ನೀರ್

ನಾವು ವರಂಡಹೊ

ಭೀತಿ ವೇಂಡ ತರಿಗದೆನಿಕ್ಕುನಿ'

ಈ ರೀತಿ ಯಾರು ಕುಡಿಯುವ ನೀರನ್ನು ಕೇಳಿದ್ದಾರೆ ?

A) ದಿವಾಕರನ್ - ಸಳಿನಿಗೆ

B) ಆನಂದನ್ - ಮಾತಂಗಿಗೆ

C) ಮದನನ್ - ಲೀಲಾಗೆ

D) ಛಾತನ್ - ಸಾವಿತ್ರಿಗೆ

48. ಕೆಳಗಿನವುಗಳು ಮಲಯಾಳಿ ಸಣ್ಣಕತೆಗಳು ಮತ್ತು ಅವುಗಳ ಚಲನಚಿತ್ರ ರೂಪಾಂತರಗಳು. ಸರಿಯಾದುದನ್ನು ಕಂಡುಹಿಡಿಯಿರಿ.

1. ಪಲ್ಲಿವಾಲುಂ ಕಾಲ್ಚಿಲಂಬಂ - ನಿರ್ಮಾಲ್ಯಂ
2. ಭಾಸ್ಕರ ಪಟ್ಟೇಲರುಂ ಎಂಟೆ ಜೀವಿತವುಂ - ವಿಧೇಯನ್
3. ನೀಲವೆಲಿಚ್ಚಂ - ಭಾರ್ಗವಿ ನಿಲಯಂ
4. ವಿವಾಹಂ - ಪರಿಣಯಂ

A) 1, 2, 3 ದಿಟವಾಗಿದೆ

B) 2, 3, 4 ದಿಟವಾಗಿದೆ

C) 1, 3, 4 ದಿಟವಾಗಿದೆ

D) 1, 2, 4 ದಿಟವಾಗಿದೆ

49. ಸೈಬರ್ ಜಗತ್ತಿನ ವಿಷಯದ ಮೇಲೆ 'ನೃತ್ಯಂ' ಕಾದಂಬರಿಯನ್ನು ಬರೆದವರು ಯಾರು ?

- A) ಸಿ. ರಾಧಾಕೃಷ್ಣನ್
- B) ಸಾರಾ ಥಾಮಸ್
- C) ಎಂ. ಮುಕುಂದನ್
- D) ಪಿ. ವಲ್ಲಾ

50. ಮಲಯಾಳಂ ಲೇಖಕಿ ಮತ್ತು ಸಂಶೋಧಕನೂ ಆದ ವೆಲ್ಲಾಯಣಿ ಅರ್ಜುನನ್ ಇವರ ಬಗ್ಗೆ ಸರಿಯಾದ ಹೇಳಿಕೆಗಳು ಯಾವುವು ?

1. ಸರ್ವವಿಜ್ಞಾನ ಕೋಶಂ ನಿರ್ದೇಶಕ.
2. ಇವರು 2008ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ಪಡೆದರು.
3. ಮೂರು ಡಿ-ಲಿಟ್ ಪದವಿಗಳನ್ನು ಹೊಂದಿರುವ ಪ್ರಥಮ ದಕ್ಷಿಣ ಭಾರತೀಯ.
4. ಸಾಕ್ಷರತಾ ಮಿಷನ್ ನಿರ್ದೇಶಕ.

- A) 1, 2, 3 ಸರಿಯಾಗಿದೆ
- B) 2, 3, 4 ಸರಿಯಾಗಿದೆ
- C) 1, 3, 4 ಸರಿಯಾಗಿದೆ
- D) 1, 2, 4 ಸರಿಯಾಗಿದೆ

51. 1 ನ್ನು ಪಡೆಯಲು $3/12$ ಕ್ಕೆ ಎಷ್ಟನ್ನು ಕೂಡಿಸಬೇಕು ?

- A) $12/3$
- B) $3/4$
- C) $12/12$
- D) $7/12$

52. 630 ಮೀ. ಉದ್ದದ ಉಗಿಬಂಡಿಯೊಂದು 9 ಗಂಟೆಗಳಲ್ಲಿ 810 ಕಿ.ಮೀ. ಕ್ರಮಿಸಿದಲ್ಲಿ ಉಗಿಬಂಡಿಯ ಸರಾಸರಿ ವೇಗವೆಷ್ಟು ?

- A) 90 ಕಿ. ಮೀ. ಪ್ರತಿ ಗಂಟೆಗೆ
- B) 80 ಕಿ. ಮೀ. ಪ್ರತಿ ಗಂಟೆಗೆ
- C) 70 ಕಿ. ಮೀ. ಪ್ರತಿ ಗಂಟೆಗೆ
- D) 160 ಕಿ. ಮೀ. ಪ್ರತಿ ಗಂಟೆಗೆ

244/23 – K

53. ವ್ಯಕ್ತಿಯೋರ್ವನು ಪೂರ್ವಮುಖವಾಗಿ 13 ಮೀ. ನಡೆದು, ಎಡಕ್ಕೆ ತಿರುಗಿ 11 ಮೀ. ನಡೆಯುತ್ತಾನೆ. ಆತ ಮತ್ತೆ ಎಡಕ್ಕೆ ತಿರುಗಿ 5 ಮೀ. ನಡೆಯುತ್ತಾನೆ. ಆತ ಮತ್ತೊಮ್ಮೆ ಎಡಕ್ಕೆ ತಿರುಗಿ 5 ಮೀ. ನಡೆಯುತ್ತಾನೆಯಾದರೆ, ಅವನು ಪ್ರಾರಂಭಿಸಿದ ಬಿಂದುವಿನಿಂದ ಈಗಿರುವ ಸ್ಥಳಕ್ಕೆ ದೂರ ಎಷ್ಟಾಗುತ್ತದೆ ?

- A) 10
- B) 20
- C) 30
- D) 40

54. ಭಿನ್ನರಾಶಿ ಸಂಖ್ಯೆಯೊಂದರ $1/8$ ರ ಭಾಗ 4 ಆದರೆ, ಭಿನ್ನರಾಶಿ ಸಂಖ್ಯೆ ಎಷ್ಟು ?

- A) $4/8$
- B) $8/4$
- C) $4/12$
- D) 32

55. ತೋಟವೊಂದರಲ್ಲಿ 3249 ತೆಂಗಿನ ಮರಗಳು ಸಮಾನ ದೂರಗಳಲ್ಲಿ ನೇರ ಮತ್ತು ಅಡ್ಡಕ್ಕೆ ಸಾಲುಗಳಲ್ಲಿ ನಿಂತಿರುತ್ತವೆ. ಹೀಗಿದ್ದಲ್ಲಿ ಸಾಲೊಂದರಲ್ಲಿ ಇರುವ ತೆಂಗಿನ ಮರಗಳ ಸಂಖ್ಯೆ ಎಷ್ಟು ?

- A) 43
- B) 53
- C) 57
- D) 63

56. ಸಂಖ್ಯೆಯೊಂದರ 4 ಮತ್ತು 6 ಬಾರಿಗಳ ಮೊತ್ತ 100 ಆಗಿರುತ್ತದೆ. ಹಾಗಾದರೆ ಈ ಸಂಖ್ಯೆಯ 3 ಗುಣ ಎಂದರೆ ಎಷ್ಟಾಗುತ್ತದೆ ?

- A) 40
- B) 600
- C) 30
- D) 60

57. ಆಗಸ್ಟ್ 1 ಮಂಗಳವಾರವಾದಲ್ಲಿ, ನವೆಂಬರ್ 30 ಯಾವ ದಿನವಾಗುತ್ತದೆ ?

- A) ಮಂಗಳವಾರ
- B) ಸೋಮವಾರ
- C) ಶನಿವಾರ
- D) ಗುರುವಾರ

58. ಸರಳ ಬಡ್ಡಿಯಲ್ಲಿ 587/- ರೂ. ಮೊತ್ತವನ್ನು ಬ್ಯಾಂಕಿಗೆ ಠೇವಣಿಸಲಾಯಿತು. 5 ವರ್ಷಗಳ ಅನಂತರ ಮೂಲ ಹೂಡಿಕೆ ಮತ್ತು ಬಡ್ಡಿ ಸಮಾನವಾಗುತ್ತದೆ. ಹಾಗಾದರೆ, ರೂ. 100/- ಹೂಡಿಕೆಗೆ ಒಂದು ವರ್ಷಕ್ಕೆ ಎಷ್ಟು ಬಡ್ಡಿಯಾಗುತ್ತದೆ ?

- A) 100
- B) 50
- C) 20
- D) 35

59. 126 ವಿದ್ಯಾರ್ಥಿನಿಯರು ಅಭ್ಯಸಿಸುತ್ತಿರುವ ಶಾಲೆಯೊಂದರಲ್ಲಿ ಹುಡುಗಿಯರ ಮತ್ತು ಹುಡುಗರ ನಡುವಿನ ಅನುಪಾತವು 3 : 5 ಆಗಿದೆ. ಹುಡುಗರ ಸಂಖ್ಯೆಯು ಹುಡುಗಿಯರ ಸಂಖ್ಯೆಗಿಂತ ಎಷ್ಟು ಹೆಚ್ಚಿರುತ್ತದೆ ?

- A) 100
- B) 84
- C) 210
- D) 336

60. $\frac{75^3 - 25^3}{75^2 + 75 \times 25 + 25^2} =$

- A) 200
- B) 100
- C) 75
- D) 50

244/23 – K

61. "Where did you go yesterday?" the policeman told the boy.
(Choose the correct sentence in reported speech)
A) The policeman told the boy where did he go yesterday
B) The policeman asked the boy where he went the previous day
C) The policeman asked the boy where he had gone the previous day
D) The policeman told the boy where he went the day before
62. The athlete _____ on the ground and cried for help.
A) lay B) lied C) laid D) had lied
63. Find the wrongly spelt word.
A) chauffeur B) camouflage
C) declaration D) onomatopoea
64. The idiom "On the trot" means
A) full of excitement B) consecutively
C) too much worried D) likely to happen soon
65. The word Catoptrophobia means
A) the fear of mirrors B) the fear of thunder
C) the fear of hair D) the fear of cats
66. Balu's written the book, _____
A) isn't he ? B) hasn't he ? C) doesn't he ? D) didn't he ?
67. The meaning of the phrase "CARTE BLANCHE" is
A) for the time being
B) with necessary changes
C) a person or thing that one dislikes
D) the complete freedom to act as one thinks best
68. The antonym of the word "REDUNDANT" is
A) excessive B) dignified C) necessary D) apologetic
69. Choose the correct sentence.
A) I had left home before he came B) I left home before he came
C) I have left home at 7 in the morning D) I have left home before he came
70. The officer went _____ the report many times and approved it.
A) up B) over C) on D) off

71. ಚಿತ್ರಕಲೆ ಅಥವಾ ನಾಟ್ಯದಲ್ಲಿ ಬಣ್ಣ ಬಳಿಯುವಿಕೆ – ಎನ್ನುವ ಅರ್ಥವನ್ನು ಕೊಡುವ ಪದ ಯಾವುದು ?
 A) ವರ್ಣನೆ B) ವರ್ಣಕೆ C) ವಿವರ್ಣ D) ವರ್ಣ
72. ಬಣ್ಣ ಬಯಲಿಗೆ ಬರು – ಈ ನುಡಿಗಟ್ಟಿನ ಅರ್ಥವೇನು ?
 A) ರಹಸ್ಯ ಬಯಲಾಗು B) ಇಲ್ಲದ್ದನ್ನು ಸೇರಿಸಿ ಹೇಳು
 C) ಸ್ವಭಾವ ಬದಲಾಯಿಸು D) ಸಂಕಲ್ಪ ಮಾಡು
73. ಊರಿನ ಜಾತ್ರಾಸಂಭ್ರಮದಲ್ಲಿ ಪಾಲ್ಗೊಳ್ಳಲು ಸುತ್ತಮುತ್ತಲ ಹತ್ತೂರಿನ ಜನ ಬಂದು ನೆರೆದಿದ್ದರು – ಈ ವಾಕ್ಯದಲ್ಲಿರುವ ಸಂಖ್ಯಾವಾಚಕ ಪದ ಯಾವುದು ?
 A) ಜಾತ್ರಾಸಂಭ್ರಮ B) ನೆರೆದಿದ್ದರು C) ಸುತ್ತಮುತ್ತಲ D) ಹತ್ತೂರಿನ
74. ಕೆಳಗೆ ಕೊಟ್ಟಿರುವ ಪದಗಳಿಂದ ಸರಿಯಾದ ರೂಪವನ್ನು ಆರಿಸಿ ಬರೆಯಿರಿ.
 A) ವಾಚಾಮಗೋಚರ B) ವಾಮಗೋಚರ C) ವಾಚಗೋಚರ D) ವಾಚಮಗೋಚರ
75. ಗಣಿತದ ಪ್ರಶ್ನೆಯನ್ನು ಅಧ್ಯಾಪಕರು ನೀಡಿದ ಕೂಡಲೇ ಆ ಜಾಣೆ ಅದರ ಉತ್ತರ ಬರೆದಳು – ಈ ವಾಕ್ಯದಲ್ಲಿ ಸ್ತ್ರೀಲಿಂಗವನ್ನು ಸೂಚಿಸುವ ಗುಣವಾಚಕ ಪದ ಯಾವುದು ?
 A) ಅಧ್ಯಾಪಕರು B) ಉತ್ತರ C) ಜಾಣೆ D) ಗಣಿತ
76. ಸಫಲ – ಈ ಪದದ ವಿರೋಧಾರ್ಥ ಪದ ಯಾವುದು ?
 A) ಅಸಫಲ B) ಫಲ C) ಯಶಸ್ವಿ D) ವಿಫಲ
77. ವಿದ್ಯೆ + ಅಭ್ಯಾಸ – ಈ ಎರಡು ಪದಗಳು ಸೇರಿದಾಗ ಸಿಗುವ ಸಮಸ್ತ ಪದದ ಸರಿಯಾದ ರೂಪ ಯಾವುದು ?
 A) ವಿದ್ಯಾಭ್ಯಾಸ B) ವಿದ್ಯಾಭ್ಯಾಸ C) ವಿಧ್ಯಾಭ್ಯಾಸ D) ಮೇಲಿನ ಯಾವುದೂ ಅಲ್ಲ
78. 'ದಿವಾಕರ' – ಈ ಪದದ ಪರ್ಯಾಯ ಪದ ಯಾವುದು ?
 A) ಮಾರುತ B) ಸೂರ್ಯ C) ಪಾವಕ D) ಚಂದ್ರ
79. 'burning question' – ಇಂಗ್ಲಿಷ್‌ನ ಈ ನುಡಿಗಟ್ಟಿನ ಅರ್ಥವೇನು ?
 A) ಉರಿಯುವ ಪ್ರಶ್ನೆ B) ಸಿಟ್ಟು ಬರಿಸುವ ಪ್ರಶ್ನೆ
 C) ತೀವ್ರವಾಗಿ ಚರ್ಚೆ ನಡೆಯುತ್ತಿರುವ ವಿಷಯ D) ಕೆಳಬಾರದ ಪ್ರಶ್ನೆ
80. ಕೆಳಗೆ ಕೊಟ್ಟಿರುವ ವಾಕ್ಯಗಳಲ್ಲಿ ಸರಿಯಾದ ಪ್ರಯೋಗವನ್ನು ಆರಿಸಿ ಬರೆಯಿರಿ.
 A) ನಾಯಿಯು ಬೆಕ್ಕಿನ ಮರಿಗಳೊಂದಿಗೆ ಆಟವಾಡುತ್ತಿತ್ತು
 B) ನಾಯಿಯು ಬೆಕ್ಕಿನ ಮರಿಗಳೊಂದಿಗೆ ಆಟವಾಡುತ್ತಿದ್ದವು
 C) ನಾಯಿಯು ಬೆಕ್ಕಿನ ಮರಿಗಳೊಂದಿಗೆ ಆಟವಾಡುತ್ತಿದ್ದನು
 D) ನಾಯಿಯು ಬೆಕ್ಕಿನ ಮರಿಗಳೊಂದಿಗೆ ಆಟವಾಡುತ್ತಿದ್ದರು

244/23 – K

81. ಕೆಳಗಿನವುಗಳಲ್ಲಿ ಯಾವ ವಸ್ತುವು ಉತ್ಪತ್ತಿನದ ಉದಾಹರಣೆಯಾಗಬಹುದು ?

i. ಲವಂಗ

ii. ಕರ್ಪೂರ

iii. ಶ್ರೀಗಂಧ

iv. ಮೇಣ

A) ii ಮತ್ತು iii

B) ii ಮಾತ್ರ

C) ಮೇಲಿನ ಎಲ್ಲವೂ

D) ಮೇಲಿನವುಗಳಲ್ಲಿ ಯಾವುದೂ ಅಲ್ಲ

82. LPG ಯ ಕೆಳ ಸ್ಫೋಟಕ ಮಿತಿ ಎಷ್ಟು ?

A) 10%

B) 2%

C) 28%

D) 40%

83. LPG ಸೋರಿಕೆಯನ್ನು ಪತ್ತೆಹಚ್ಚಲು ವಾಸನೆಯ ಗ್ರಹಿಕೆಗೆ LPG ಗೆ ಯಾವ ರಾಸಾಯನಿಕವನ್ನು ಸೇರಿಸಲಾಗುತ್ತದೆ ?

A) ಈಥೈಲ್ ಮೆರ್ಕಾಪ್ಟಾನ್

B) ಸೋಡಿಯಂ ಬೈಕಾರ್ಬೋನೇಟ್

C) ಮಿಥೈಲ್ ಆರೆಂಜ್

D) ಸೋಡಿಯಂ ಕ್ಲೋರೈಡ್

84. BLEVE ನ ಪೂರ್ಣ ರೂಪ ಏನು ?

A) ಬಾಯಿಲಿಂಗ್ ಲಿಕ್ವಿಡ್ ಎಮಿಟಿಂಗ್ ವೇಪರ್ ಎಕ್ಸ್‌ಪ್ಲೋಷನ್

B) ಬಾಯಿಲಿಂಗ್ ಲಿಕ್ವಿಡ್ ಎಕ್ಸ್‌ಪ್ಲೋಡಿಂಗ್ ವೇಪರ್ ಎಮಿಷನ್

C) ಬಾಯಿಲಿಂಗ್ ಲಿಕ್ವಿಡ್ ಎಕ್ಸ್‌ಪಾಂಡಿಂಗ್ ವೇಪರ್ ಎಕ್ಸ್‌ಪ್ಲೋಷನ್

D) ಬಾಯಿಲಿಂಗ್ ಲಿಕ್ವಿಡ್ ಎಕ್ಸ್‌ಪ್ಲೋಡಿಂಗ್ ವೇಪರ್ ಎಕ್ಸ್‌ಪ್ಲೋಷನ್

85. ಕೆಳಗಿನವುಗಳಲ್ಲಿ ಯಾವುದು ಜಲಚಾಲಿತ ಉಪಕರಣದ ಕಾರ್ಯದ ಹಿಂದಿನ ತಾಂತ್ರಿಕತೆಗೆ ಸಂಬಂಧಿಸಿರುತ್ತದೆ ?

A) ನ್ಯೂಟನ್‌ನ ನಿಯಮ

B) ಓಮ್‌ನ ನಿಯಮ

C) ಚಾರ್ಲ್ಸ್‌ನ ನಿಯಮ

D) ಪಾಸ್ಕಲ್‌ನ ನಿಯಮ

86. _____ ಎಂಬುದು ಅಪಾಯಕಾರಿ ಸರಕುಗಳ ಸಾಗಾಣಿಕೆಗೆ ಬಳಸಲಾಗುವ ವಾಹನಗಳಲ್ಲಿ ಅಪಘಾತದ ಸಂದರ್ಭದಲ್ಲಿ ಸಾಗಿಸಲಾದ ಸರಕುಗಳ ವಿವರಗಳನ್ನು ದಾಖಲಿಸುವ ದಾಖಲೆಯಾಗಿದೆ.
- A) ಟ್ರೈಮ್ ಕಾರ್ಡ್
B) ಐಟಂ ಕಾರ್ಡ್
C) ಡೇಟಾ ಕಾರ್ಡ್
D) ಟ್ರಾವೆಲ್ ಕಾರ್ಡ್
87. ನೀರಿನ ಆವಿಯಾಗುವಿಕೆಯ ಸುಪ್ತ ಶಾಖ ಯಾವುದು ?
- A) 450 Kcal/Kg
B) 4200 J/Kg per °C
C) 540 Kcal/Kg
D) 2400 J/Kg per °C
88. ವಿಸರ್ಜಕ ಹಾರ್ನ್ ಯಾವ ವಿಧದ ಅಗ್ನಿಶಾಮಕ ಉಪಕರಣದ ಒಂದು ಭಾಗವಾಗಿದೆ ?
- i. DCP ಎಕ್ಸ್‌ಟಿಂಗ್ವಿಶರ್
ii. ಕಾರ್ಬನ್ ಡೈ ಆಕ್ಸೈಡ್ ಎಕ್ಸ್‌ಟಿಂಗ್ವಿಶರ್
iii. ಫೋಮ್ ಎಕ್ಸ್‌ಟಿಂಗ್ವಿಶರ್
iv. ವಾಟರ್‌ಟೈಪ್ ಎಕ್ಸ್‌ಟಿಂಗ್ವಿಶರ್
- A) ii ಮಾತ್ರ
B) iv ಮಾತ್ರ
C) i ಮತ್ತು iii ಮಾತ್ರ
D) ಮೇಲಿನ ಎಲ್ಲವೂ
89. ಸೀಮೆಎಣ್ಣೆಯ ಉರಿಬಿಂದು ಯಾವುದು ?
- A) – 43 ಡಿಗ್ರಿ ಸೆಲ್ಸಿಯಸ್
B) – 38 ಡಿಗ್ರಿ ಸೆಲ್ಸಿಯಸ್
C) 13 ಡಿಗ್ರಿ ಸೆಲ್ಸಿಯಸ್
D) 38 ಡಿಗ್ರಿ ಸೆಲ್ಸಿಯಸ್
90. ರಕ್ತ ಹೆಪ್ಪುಗಟ್ಟುವಿಕೆಗೆ ನೆರವಾಗುವ (ಕಾರಣವಾಗುವ) ವಿಟಮಿನ್ ಯಾವುದು ?
- A) ವಿಟಮಿನ್ A
B) ವಿಟಮಿನ್ C
C) ವಿಟಮಿನ್ K
D) ವಿಟಮಿನ್ E

244/23 – K

91. ಪ್ರಥಮ ಚಿಕಿತ್ಸೆಯಲ್ಲಿ CPR ಎಂಬುದು ಯಾವುದನ್ನು ಸೂಚಿಸುತ್ತದೆ ?

- A) ಕ್ಲಾಸಿಕ್ ಪಲ್ಮನರಿ ರೆಸ್ಕೂಯಿಂಗ್
- B) ಕಾರ್ಡಿಯೋ ಪಲ್ಮನರಿ ರಿಸ್ಪಿಟೇಶನ್
- C) ಸೆಂಟ್ರಲ್ ಪ್ರೆಶರ್ ರಿಲೀಫ್
- D) ಸರ್ವಿಕಲ್ ಪ್ರೆಶರ್ ರಿಲೀಫ್

92. ಈ ಕೆಳಗಿನವುಗಳಲ್ಲಿ ತುರ್ತು ಹಾರ್ಮೋನ್ ಯಾವುದು ?

- A) ಅಡ್ರೆನಾಲಿನ್
- B) ಥೈರಾಕ್ಸಿನ್
- C) ಇನ್ಸೂಲಿನ್
- D) TSH

93. ಕೆಳಗಿನವುಗಳಲ್ಲಿ ಯಾವುದು ರಕ್ತದಲ್ಲಿ ಆಮ್ಲಜನಕದ ವಾಹಕಗಳಾಗಿವೆ ?

- A) ಫ್ಲೇಟ್‌ಲೆಟ್(ಕಿರುಬಿಲ್ಲೆ)ಗಳು
- B) ಥ್ರೋಂಬಿನ್
- C) ಹಿಮೋಗ್ಲೋಬಿನ್
- D) ಇವುಗಳಲ್ಲಿ ಯಾವುದೂ ಅಲ್ಲ

94. ಪ್ರಥಮ ಚಿಕಿತ್ಸೆಯಲ್ಲಿ ಭಾರೀ ರಕ್ತಸ್ರಾವವನ್ನು ನಿಯಂತ್ರಿಸಲು ಯಾವ ವಿಧಾನವನ್ನು ಅಳವಡಿಸಿಕೊಳ್ಳಬಹುದು ?

- A) ಆಂಟಿಸೆಪ್ಟಿಕ್ ದ್ರಾವಣ ಲೇಪನ
- B) ಸಂಬಂಧಿಸಿದ ಒತ್ತಡ ಬಿಂದುಗಳಿಗೆ (ಭಾಗಗಳಿಗೆ) ಸತತ ಒತ್ತಡವನ್ನು ಹಾಕುವುದು
- C) ಗಾಯವನ್ನು ತೊಳೆದು ಸ್ವಚ್ಛಗೊಳಿಸಿ ಗಾಯವನ್ನು ಬಟ್ಟೆಯಿಂದ ಆಚ್ಛಾದಿಸುವುದು
- D) ಇವುಗಳಲ್ಲಿ ಯಾವುದೂ ಅಲ್ಲ

95. ಕೆಳಗಿನವುಗಳಲ್ಲಿ ಯಾವುದು ಉಸಿರಾಟಕ್ಕೆ ಅತ್ಯಂತ ಅಪಾಯಕಾರಿಯಾಗಿರುತ್ತದೆ ?

- A) ಸಾರಜನಕ
- B) ಆಮ್ಲಜನಕ
- C) ಕಾರ್ಬನ್ ಡೈಆಕ್ಸೈಡ್
- D) ಕಾರ್ಬನ್ ಮೊನಾಕ್ಸೈಡ್

96. ಪ್ರಥಮ ಚಿಕಿತ್ಸೆಗೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳಲ್ಲಿ ಯಾವುದು ನಿಜವಲ್ಲ ?

- i. ಸುಟ್ಟ ಜಾಗದ ಮೇಲಿನ ಗುಳ್ಳೆಗಳನ್ನು ಚುಚ್ಚಬೇಡಿ.
- ii. ಸುಟ್ಟ ಜಾಗದ ಮೇಲೆ ಅಂಟಿಕೊಂಡಿರುವ ಬಟ್ಟೆ ತುಂಡನ್ನು ತೆಗೆಯಬೇಡಿ.
- iii. ಲಭ್ಯವಿರುವ ಬಟ್ಟೆಯಿಂದ ಸುಟ್ಟ ಜಾಗವನ್ನು ಬ್ಯಾಂಡೇಜ್ ಮಾಡಬೇಕು.

A) i B) iii C) ii D) ii, iii ಎರಡೂ

97. ಒಬ್ಬ ಪ್ರಥಮ ಚಿಕಿತ್ಸಕ ಈ ಕೆಳಗಿನವುಗಳಲ್ಲಿ ಯಾವುದನ್ನು ಮಾಡಬಾರದು ?

- i. ಪ್ರಥಮ ಚಿಕಿತ್ಸೆಗೆ ಆದ್ಯತೆಯನ್ನು ನೀಡಬೇಕು.
- ii. ನಿಮ್ಮ ಸುರಕ್ಷತೆಯನ್ನು ಖಾತರಿಪಡಿಸಿಕೊಳ್ಳಬೇಕು.
- iii. ಕೂಡಲೇ ವೈದ್ಯಕೀಯ ಜಾಗರೂಕತೆಯನ್ನು ಅನುಸರಿಸಬೇಕು.
- iv. ಸೂಕ್ತವಾದ ಚಿಕಿತ್ಸೆಯನ್ನು ನೀಡಬೇಕು.

A) iv B) ii C) iii D) i, ii ಎರಡೂ

98. ಅಸ್ಥಿಭಂಗಗಳೊಂದಿಗೆ ಅಸ್ಥಿ ಮಾಂಸಪೇಶಿಗಳು ಚರ್ಮ ಭೇದಿಸಿ ಹೊರಗೆ ಬರುವುದು

- A) ಲಘು ಮುರಿತ
- B) ಸಂಕೀರ್ಣ ಮುರಿತ
- C) ಕಠಿಣ ಮುರಿತ
- D) ವಿಷಮ ಮುರಿತ

99. ಮಾಹಿತಿ ತಂತ್ರಜ್ಞಾನ ಕಾಯಿದೆಯ ಯಾವ ವಿಭಾಗವು ಸೈಬರ್ ಭಯೋತ್ಪಾದನೆಗೆ ಸಂಬಂಧಿಸಿದೆ ?

- A) ಸೆಕ್ಷನ್ 66ಬಿ B) ಸೆಕ್ಷನ್ 66ಸಿ
- C) ಸೆಕ್ಷನ್ 66ಎಫ್ D) ಸೆಕ್ಷನ್ 66ಎ

100. ಮಾಹಿತಿ ತಂತ್ರಜ್ಞಾನ ಕಾಯಿದೆ 2000ರ ಯಾವ ಸೆಕ್ಷನ್ ಕಂಪ್ಯೂಟರ್ ಸಂಪನ್ಮೂಲಗಳನ್ನು ಬಳಸಿ ಕಪಟವೇಷಧಾರಣೆ ಮೂಲಕ ವಂಚಿಸುವುದಕ್ಕೆ ನೀಡಲಾಗುವ ಶಿಕ್ಷೆಯೊಂದಿಗೆ ವ್ಯವಹರಿಸುತ್ತದೆ ?

- A) ಸೆಕ್ಷನ್ 66ಡಿ B) ಸೆಕ್ಷನ್ 66ಸಿ
- C) ಸೆಕ್ಷನ್ 66ಬಿ D) ಸೆಕ್ಷನ್ 66ಎಫ್

Space for Rough Work

